

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ಮಾಱ್ವಾರ್ ಅರುಳಿಚ್ಚೆಯ್

|| ಎಂಗಾನಲ್ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ  
ಶ್ರೀಮತೇ ರಾಮಾನುಜಾಯ ನಮಃ

## ॥ ಎಂಗಾನಲ್ ॥

ಎವ್ಬೆರುಮಾನದು ವಡಿವಟಗೆ ಪಱ್ಱುಕ್ಕೋಡಾಗ ತಲೈವಿ  
ತಿರುಮೂಱಿಕ್ಕಳತ್ತೇಪಱವೈಗಳೈ ತ್ತೂದುವಿಡಲ್

‡ ಎಂಗಾನಲ್ ಅಗಂಗಱಿವಾಯ್ \* ಇರೈ ತೇರ್ಂದಿಂಗಿನಿದಮರುಂ \*  
ಶೆಂಗಾಲ್ ಮಡ ನಾರಾಯ್ ! \* ತಿರುಮೂಱಿಕ್ಕಳತ್ತುಱೈಯುಂ \*  
ಕೊಂಗಾರ್ ಪೂರ್ ತುಱಾಯ್ ಮುಡಿ \* ಎಂಗುಡಕ್ಕೂತ್ತಕ್ಕೇರ್ ತೂದಾಯ್ \*  
ನುಂಗಾಲ್ಗಳ್ ಎರ್ ತಲೈಮೇಲ್ \* ಕೆಱುಮೀರೋ ನುಮರೋಡೇ (೧)

ನುಮರೋಡುಂ ಪಿರಿಯಾದೇ \* ನೀರುಂ ನುಂ ಶೇವಲುಮಾಯ್ \*  
ಅಮರ್ ಕಾದಲ್ ಕುರುಗಿನಂಗಾಳ್ \* ಅಣಿ ಮೂಱಿಕ್ಕಳತ್ತುಱೈಯುಂ \*  
ಎಮರಾಲುಂ ಪಱಿಪ್ಪುಂಡು \* ಇಂಗೇರ್ ತಮ್ಮಾಲ್ ಇಱಿಪ್ಪುಂಡು \*  
ತಮರೋಡಂಗುಱೈವಾರ್ಕ್ಕು \* ತ್ತಕ್ಕಿಲಮೇ ಕೇಳೀರೇ (೨)

ತಕ್ಕಿಲಮೇ ಕೇಳೀರ್ಗಳ್ \* ತಡಂ ಪುನಲ್ವಾಯ್ ಇರೈ ತೇರುಂ \*  
ಕೊಕ್ಕಿನಂಗಾಳ್ ಕುರುಗಿನಂಗಾಳ್ ! \* ಕುಳಿರ್ ಮೂಱಿಕ್ಕಳತ್ತುಱೈಯುಂ \*  
ಶೆಕ್ಕಮಲತ್ತಲರ್ ಪೋಲುಂ \* ಕಣ್ ಕೈ ಕಾಲ್ ಶೆಂಗನಿವಾಯ್ \*  
ಅಕ್ಕಮಲತ್ತಿಲೈ ಪೋಲುಂ \* ತಿರುಮೇನಿ ಅಡಿಗಳುಕ್ಕೇ (೩)

ತಿರುಮೇನಿ ಅಡಿಗಳುಕ್ಕು \* ತೀವಿನೈಯೇರ್ ವಿಡು ತೂದಾಯ್ \*  
ತಿರುಮೂಱಿಕ್ಕಳಂ ಎನ್ನುಂ \* ಶೆಱು ನಗರ್ವಾಯ್ ಅಣಿ ಮುಗಿಲ್ಗಾಳ್ \*  
ತಿರುಮೇನಿ ಅವಟ್ಟುರುಳೀರ್ \* ಎನ್ನಕ್ಕಾಲ್ \* ಉಮೈತ್ತ ತ್ತರ್  
ತಿರುಮೇನಿ ಒಳಿಯಗಱ್ಱಿ \* ತ್ತೆಳಿ ವಿಶುಮ್ಬು ಕಡಿಯುಮೇ (೪)

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ರ , ಱ್ಱೈ like ಱ್ರೈ , and so on. The consonant-cluster ಱ್ಱ is pronounced somewhere between ಱ್ರ and ಱ್ರೈ. It is, however, colloquially acceptable to pronounce the clusters ಱ್ಱ and ಱ್ಱೈ as ತ್ತ and ಱ್ಱೈ, respectively.

ತೆಳಿ ವಿಶುಮ್ಬು ಕಡಿಮೋಡಿ \* ತ್ತೀ ವಳೈತ್ತು ಮಿನ್ನಿಲಗುಂ \*

ಒಳಿ ಮುಗಿಲಾಳ್ ! \* ತಿರುಮೂಲೈಕ್ಕಳತ್ತುಱೈಯುಂ ಒಣ್ ಶುಡಕ್ಕು \*  
ತೆಳಿ ವಿಶುಮ್ಬು ತಿರುನಾಡಾ \* ತ್ತೀವಿನ್ನೈಯೇ ಮನತ್ತುಱೈಯುಂ \*  
ತುಳಿ ವಾರ್ಗಟ್ಟುಲಾಕ್ಕು \* ಎನ್ ತೂದುರೈತ್ತಲ್ ಶೆಪ್ಪುಮಿನೇ (೫)

ತೂದುರೈತ್ತಲ್ ಶೆಪ್ಪುಮಿನ್ಗಳ \* ತೂಮೋಲಿ ವಾಯ್ ವಂಡಿನಂಗಾಳ್ \*  
ಪೋದಿರೈತ್ತು ಮದು ನುಗರುಂ \* ಪೋಲಿಲ್ ಮೂಲಿ ಕ್ಕಳತ್ತುಱೈಯುಂ \*  
ಮಾದರೈ ತ್ತಂ ಮಾರ್ವಗತ್ತೇ \* ವೈತ್ತಾಕ್ಕೇನ್ ವಾಯ್ ಮಾಱುಂ \*  
ತೂದುರೈತ್ತಲ್ ಶೆಪ್ಪುದಿರೇಲ್ \* ಶುಡರ್ ವಳೈಯುಂ ಕಲೈಯುಮೇ (೬)

ಶುಡರ್ ವಳೈಯುಂ ಕಲೈಯುಂ ಕೊಂಡು \* ಅರುವಿನ್ನೈಯೇನ್ ತೋಳ್ ತುಱಂದ \*  
ಪಡರ್ ಪುಗರ್ತಾ \* ತಿರುಮೂಲೈಕ್ಕಳತ್ತುಱೈಯುಂ ಪಂಗಯಕ್ಕಣ್ \*  
ಶುಡರ್ ಪವಳ ವಾಯನೈ ಕ್ಕಂಡು \* ಒರುನಾಳ್ ಓರ್ ತೂಯ್ ಮಾಱುಂ \*  
ಪಡರ್ ಪೋಲಿಲ್ವಾಯ್ ಕ್ಕುರುಗಿನಂಗಾಳ್ ! \* ಎನಕ್ಕೊನ್ನು ಪಣಿಯೀರೇ (೭)

ಎನಕ್ಕೊನ್ನು ಪಣಿಯೀರ್ಗಳ \* ಇರುಂ ಪೋಲಿಲ್ವಾಯ್ ಇರೈ ತೇರಂದು \*  
ಮನಕ್ಕಿನ್ಬಂ ಪಡ ಮೇವುಂ \* ವಂಡಿನಂಗಾಳ್ ! ತುಮ್ಮಿಗಾಳ್ \*  
ಕನಕ್ಕೊಳ್ ತಿಣ್ ಮದಿಳ್ ಪುಡೈ ಶೂಲ್ \* ತಿರುಮೂಲೈ ಕ್ಕಳತ್ತುಱೈಯುಂ \*  
ಪುನಕ್ಕೊಳ್ ಕಾಯಾ ಮೇನಿ \* ಪ್ಪೂನ್ ತುಲಾಯ್ ಮುಡಿಯಾಕ್ಕೇ (೮)

ಪೂನ್ ತುಲಾಯ್ ಮುಡಿಯಾಕ್ಕು \* ಪ್ಪೊನ್ನಾಳಿ ಕೈಯಾರುಕ್ಕು \*  
ಏಂದು ನೀರ್ ಇಳಂ ಕುರುಗೇ ! \* ತಿರುಮೂಲೈ ಕ್ಕಳತ್ತಾಕ್ಕು \*  
ಏಂದು ಪೂಣ್ ಮುಲೈ ಪ್ಪಯಂದು \* ಎನ್ನಿಣೈ ಮಲರ್ ಕ್ಕಣ್ ನೀರ್ ತದುಪ್ಪು \*  
ತಾಂ ತಮ್ಮೈಕ್ಕೊಂಡಗಲ್ಲಲ್ \* ತಕವನ್ನೆನ್ನುರೈಯೀರೇ (೯)

ತಗವನ್ನೆನ್ನುರೈಯೀರ್ಗಳ \* ತಡಂ ಪುನಲ್ವಾಯ್ ಇರೈ ತೇರಂದು \*  
ಮಿಗವಿನ್ಬಂ ಪಡ ಮೇವುಂ \* ಮೆನ್ನಡೈಯ ಅನ್ನಂಗಾಳ್ \*  
ಮಿಗ ಮೇನಿ ಮೆಲಿವೆಯ್ಡಿ \* ಮೇಗಲೈಯುಂ ಈಡಲೆಂದು \* ಎನ್  
ಅಗಮೇನಿ ಒಲಿಯಾಮೇ \* ತಿರುಮೂಲೈ ಕ್ಕಳತ್ತಾಕ್ಕೇ (೧೦)

‡ ಒಲಿವಿನ್ಬಿ ತಿರುಮೂಲೈಕ್ಕಳತ್ತುಱೈಯುಂ \* ಒಣ್ ಶುಡರೈ \*  
ಒಲಿವಿಲ್ಲಾ ಅಣಿ ಮಲಲೈ \* ಕ್ಕಿಳಿಮೋಲಿಯಾಳ್ ಅಲಱೈಯ ಶೋಲ್ \*

ವಱುವಿಲ್ಲಾ ವಣ್ ಕುರುಗೂರ್ \* ಶಡಗೋಬೞ್ ವಾಯ್ಂದುರೈತ್ತ \*  
ಅಱಿವಿಲ್ಲಾ ಆಯಿರತ್ತು \* ಇ ಪ್ಪತ್ತುಂ ನೋಯ್ ಅಱುಕ್ಕುಮೇ (೧೧)

|| ನಮ್ಮಾಱ್ವಾರ್ ತಿರುವಡಿಗಳೇ ಶರಣಂ ||